

ಶಿವರಾಮ ಕಾರಂತರ ಆತ್ಮಕತೆಗಳಲ್ಲಿ ವೇಶ್ಯೆಯ ಬದುಕು

ರೇಣುಕಮ್ಮ

ಸಂಶೋಧನಾ ವಿದ್ಯಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿಸ್ತರಣಾ ಕೇಂದ್ರ ದೇವದುರ್ಗ

ಸಾರಾಂಶ: (Abstract)

ಶಿವರಾಮ ಕಾರಂತರು ವೇಶ್ಯೆಯು ಸಮಾಜದಲ್ಲಿ ಉತ್ತಮವಾದ ಬಾಳನ್ನು ನಡೆಸಬೇಕು. ಸಮಾಜದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಮೌಢ್ಯ ಆಚರಣೆಗಳನ್ನು ಮಾಡುತ್ತಿದ್ದರು. ಈ ಮನುಷ್ಯರು ಸೃಷ್ಟಿದ ಮೌಢ್ಯ ಆಚರಣೆಯಲ್ಲಿ ದೇವದಾಸಿ ಪದ್ಧತಿಯೊಂದು. ಸಮಾಜದಲ್ಲಿರುವ ಹೆಣ್ಣುಮಕ್ಕಳ ರೀತಿ ವೇಶ್ಯೆಯರ ಮಕ್ಕಳು ಸಹ ಮದುವೆಯಾಗಿ, ಸಮಾಜದಲ್ಲಿ ಗೌರವ, ಒಳ್ಳೆಯ ಸ್ಥಾನಮಾನದಿಂದ ಬದುಕು ನಡೆಸಬೇಕು ಎನ್ನುವುದು ಕಾರಂತರ ಆಶಯ.

ಮುಖ್ಯಪದಗಳು (Keywords): ಕನ್ನಡ ಸಾಹಿತ್ಯ, ಶಿವರಾಮ ಕಾರಂತ, ಆತ್ಮಕತೆ, ವೇಶ್ಯೆಯರ ಬದುಕು.

ಪೀಠಿಕೆ

ಕಾರಂತರು ಮಹಿಳೆಯರಿಗಾಗಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಬಾಲವಿಧವೆಯರ ವಿವಾಹ, ವೇಶ್ಯೆಪದ್ಧತಿ ನಿರ್ಮೂಲನೆ, ಗಂಡು-ಹೆಣ್ಣು ಸರಿಸಮಾನರು ಎಂಬ ಮನಸ್ಸುಳ್ಳವರು ಕಾರಂತರು. ಕಾರಂತರು ಗಾಂಧೀಜಿಯವರ ತತ್ವಗಳನ್ನು ಮತ್ತು ಆದರ್ಶಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಗಾಂಧೀಜಿ ಪ್ರಭಾವದಿಂದ ಕಾರಂತರು ಬಹಳ ದಿನಗಳ ಕಾಲ ಬ್ರಹ್ಮಚಾರಿಗಳಾಗಿದ್ದರು. ಗಾಂಧೀಜಿಯವರ ಪ್ರಕಾರ ಗಂಡನನ್ನು ಕಳೆದುಕೊಂಡ ಹೆಣ್ಣು ಪುನರ್ವಿವಾಹವಾಗಬಾರದು. ಅವಳು ಜೀವನ ಪೂರ್ತಿ ಬ್ರಹ್ಮಚಾರಿಯಾಗಿ ಜೀವನ ನಡೆಸಬೇಕು. ವೇಶ್ಯೆಗೆ ಜನಿಸಿದ ಹುಡುಗಿಯರು 'ಯಾವಜೀವ್ವ ಬ್ರಹ್ಮಚಾರ್ಯ' ನಡೆಸಲಿ ಎನ್ನುವ ಅಭಿಪ್ರಾಯವಾಗಿತ್ತು. ಗಾಂಧೀಜಿಗೆ ಸ್ವಾತಂತ್ರ್ಯ ಹೋರಾಟ ಒಂದೇ ಉದ್ದೇಶವಾಗಿತ್ತು ಎಂಬುದು ತಿಳಿದುಬರುತ್ತದೆ. ಮಹಿಳೆಯರ ಇಂತಹ ಅನಿಷ್ಟ ಪದ್ಧತಿಗಳಿಗೆ ಗಾಂಧೀಜಿಯವರು ಧ್ವನಿಯಾಗಲಿಲ್ಲ, ವೇಶ್ಯೆ ಪದ್ಧತಿ ನಿರ್ಮೂಲನೆಗೆ ಮತ್ತು ಬಾಲವಿಧವೆಯರ ವಿವಾಹದ ಸಲುವಾಗಿ ಶಿವರಾಮ ಕಾರಂತರು ಗಾಂಧೀಜಿಯವರ ಆದರ್ಶಗಳನ್ನೇ ಬಿಟ್ಟು ಮಹಿಳೆಯರು ಸಮಾಜದಲ್ಲಿ ಯೋಗ್ಯವಾದ ಜೀವನ ನಡೆಸಬೇಕೆಂದು ಹೋರಾಡಿದರು.

ಶಿವರಾಮ ಕಾರಂತರ ಆತ್ಮಕತೆಗಳಲ್ಲಿ ವೇಶ್ಯೆಯ ಬದುಕು:

ಮದುವೆಯ ಸಮಾರಂಭಗಳಲ್ಲಿ ವೇಶ್ಯೆಯರನ್ನು ಕರೆಸಿ ಸಂಗೀತಾ ಮತ್ತು ನೃತ್ಯವನ್ನು ಮಾಡಿಸುತ್ತಿದ್ದರು. ಪುರುಷರು ಮನೋರಂಜನೆ ಪಡೆಯುತ್ತಿದ್ದರು. ಕಾರಂತರು ಮದುವೆ ಸಮಾರಂಭಗಳಲ್ಲಿ ವೇಶ್ಯೆಯರನ್ನು

Please cite this article as: ರೇಣುಕಮ್ಮ. (2026). ಶಿವರಾಮ ಕಾರಂತರ ಆತ್ಮಕತೆಗಳಲ್ಲಿ ವೇಶ್ಯೆಯ ಬದುಕು. ಪ್ರತಿಬಿಂಬ: ಮಲ್ಟಿಡಿಸಿಪ್ಲಿನರಿ ಕನ್ನಡ ರಿಸರ್ಚ್ ಜರ್ನಲ್ ಆಫ್ ಐಐಎಂಆರ್‌ಡಿ, 7(4). ಪು.ಸಂ. 48-52

ಕರೆಸುವುದನ್ನು ವಿರೋಧಿಸಿ ನಿಲ್ಲಿಸಿದರು. ಹಳ್ಳಿಗಳಲ್ಲಿ ವೇಶ್ಯಪದ್ಧತಿ ಎಂಬ ಅನಿಷ್ಟ ಪದ್ಧತಿ ಜಾರಿಯಲ್ಲಿತ್ತು. ಇಂದಿಗೂ ಕೆಲವು ಪ್ರದೇಶಗಳಲ್ಲಿ ದೇವಾದಾಸಿ ಪದ್ಧತಿ ಜಾರಿಯಲ್ಲಿ ಇರುವುದನ್ನು ಕಾಣುತ್ತೇವೆ. ದೇವಾದಾಸಿ ಹೆಣ್ಣುಮಕ್ಕಳು ವೇಶ್ಯವೃತ್ತಿಯಿಂದಲೇ ಜೀವನ ನಡೆಸುತ್ತಿದ್ದರು. ಊರ ಗೌಡ ಅಥವಾ ಊರಿನ ಶ್ರೀಮಂತ ವ್ಯಕ್ತಿ ಜೊತೆ ವಿವಾಹವಾಗದೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿ ಪುರುಷರಿಗೆ ವೇಶ್ಯ ಮಹಿಳೆಯರು ಭೋಗದ ವಸ್ತುಗಳು ಆಗಿದ್ದರು. ವೇಶ್ಯಾವೃತ್ತಿಯಲ್ಲಿರುವ ಮಹಿಳೆಯರಿಗೆ ಮಕ್ಕಳು ಆಗುತ್ತಿದ್ದವು. ವೇಶ್ಯಾವೃತ್ತಿಯನ್ನು ನಡೆಸುತ್ತಿರುವ ಮಹಿಳೆಯರ ಮಕ್ಕಳು ಅದೇ ವೃತ್ತಿಯನ್ನು ಮುಂದುವರಿಸಬೇಕಾಗಿತ್ತು. ಅವರಿಗೆ ಸಮಾಜದಲ್ಲಿ ಯಾವುದೇ ರೀತಿಯ ಗೌರವದ ಸ್ಥಾನಮಾನಗಳು ಇರಲಿಲ್ಲ. ಪಾರಂಪರಿಕವಾಗಿ ಬಂದ ವೇಶ್ಯವೃತ್ತಿಯನ್ನು ಅವರಿಗೆ ಒಪ್ಪಿಗೆ ಇಲ್ಲದಿದ್ದರೂ ಬದುಕಿಗಾಗಿ ನಡೆಸುವುದು ಅನಿವಾರ್ಯವಾಗಿತ್ತು. ವೇಶ್ಯ ವೃತ್ತಿಯಲ್ಲಿರುವ ಮಹಿಳೆಯರ ಮನಸ್ಸಿನ ಭಾವನೆಗಳನ್ನು ಅರಿತ ಕಾರಂತರು ವೇಶ್ಯೆಗೆ ಜನಿಸಿದ ಹೆಣ್ಣು ಮಕ್ಕಳಿಗೆ ಉತ್ತಮ ಗುಣವುಳ್ಳ ಮತ್ತು ಸನ್ನಡತೆಯಿಂದ ಕೂಡಿದ ಹುಡುಗನನ್ನು ನೋಡಿ ವಿವಾಹಮಾಡಿಸಿದರು. ಅನಿಷ್ಟ ಪದ್ಧತಿ ಒಂದರ ಅಮಾನುಷ ಆಚರಣೆ ಕುರಿತು ಮನವರಿಕೆ ಮಾಡಿಸಿದರು.

ಶಿವರಾಮ ಕಾರಂತರು ವಸಂತ ಪತ್ರಿಕೆ ನಡೆಸುತ್ತಿದ್ದಾಗ ರಾಘವೇಂದ್ರ ಎಂಬುವವರು ಪರಿಚಯವಾದರು. ರಾಘವೇಂದ್ರ ಕುಂದಾಪುರದಲ್ಲಿ ಹೈಸ್ಕೂಲು ಶಿಕ್ಷಣ ಓದಲು ಬಂದಿದ್ದ. ಕಾರಂತರ ಊರ ಸಮೀಪದ ಬಾರಕೂರನವನು. ರಾಘವೇಂದ್ರ ವೇಶ್ಯಾ ಕುಟುಂಬಕ್ಕೆ ಸೇರಿದ ಹುಡುಗನಾಗಿದ್ದ. ಕಾರಂತರಿಗೂ ರಾಘವೇಂದ್ರನಿಗೂ ಪರಿಚಯವಾಯಿತು.

“ಕುಂದಾಪುರದಲ್ಲಿದ್ದಾಗ ನನಗೆ ಸಂಗೀತ ಪಾಠ ಹೇಳುವುದಕ್ಕೆ ರಾಮಕೃಷ್ಣ ಎಂಬ ಒಬ್ಬತ ಬರುತ್ತಿದ್ದ. ಆತ ಚೆನ್ನಾದ ಹಾಡುಗಾರ. ಕಾರವಾರದ ಬಾಲಕೃಷ್ಣ ಬುವಾರವರ ಶಿಷ್ಯ. ಅವನ ಜಾತಿಯವರನ್ನು ನಿಂದೆಯಿಂದಲೇ ಕಾಣುತ್ತಿದ್ದರು. ವೇಶ್ಯೆಯ ಬಳಗದ ಯಾವನಾದರೊಬ್ಬ ಹುಡುಗನನ್ನು ನೋಡಿದರೆ ‘ಹತ್ತು ಜನರು ಕೂಸು’ ಎನ್ನುವ ಮಾತನ್ನು ಉಪಯೋಗಿಸುತ್ತಾರೆ. ಆ ಹತ್ತು ಜನರು ಸಮಾಜದವರಾದ ನಾವೇ ಎಂಬುದನ್ನು ಮಾತ್ರ ಮರೆಯುತ್ತೇವೆ.”^೧

ರಾಘವೇಂದ್ರ ಮತ್ತು ಕಾರಂತರ ಸಂಬಂಧ ಆತ್ಮೀಯವಾಗಿತ್ತು. ಕಾರಂತರಿಗೆ ರಾಘವೇಂದ್ರನ ಗುಣ ನೋಡಿ ಸಂತೋಷವಾಗಿತ್ತು. ವೇಶ್ಯೆಗೆ ಜನಿಸಿದ ರಾಘವೇಂದ್ರನಿಗೆ ಸಮಾಜದಲ್ಲಿ ಯಾವುದೇ ರೀತಿಯ ಗೌರವ ಇರಲಿಲ್ಲ. ಜನರು ಅವನನ್ನು ಚುಚ್ಚುಮಾತುಗಳನ್ನು ಆಡುವುದರ ಮೂಲಕ ನಿಂದಿಸುವುದನ್ನು ಅವಹೇಳನ ಮಾಡುವುದನ್ನು ಕಾಣಬಹುದಾಗಿತ್ತು. ರಾಘವೇಂದ್ರನಿಗೆ ಜನರು ಆಡುವ ಅವಮಾನದ ಮಾತುಗಳಿಂದ ಕಾರಂತರಿಗೆ ನೋವು ಆಗುತ್ತಿತ್ತು. ರಾಘವೇಂದ್ರನ ತಾಯಿ ವೇಶ್ಯವೃತ್ತಿಯಲ್ಲಿದ್ದರು. ರಾಘವೇಂದ್ರನ ಅಕ್ಕನನ್ನು ವೇಶ್ಯವೃತ್ತಿಗೆ ತಳ್ಳಿ ಕಾರಂತರ ಊರಿನ ಶ್ರೀಮಂತ ವ್ಯಕ್ತಿಗೆ ಬಿಟ್ಟಿದ್ದರು. ಅವನು ಅವಳಿಗೊಂದು ಮನೆ ಕಟ್ಟಿಸಿಕೊಟ್ಟಿದ್ದನು. ರಾಘವೇಂದ್ರನಿಗೆ ಇಬ್ಬರು ತಂಗಿಯರು ಇದ್ದರು, ಅವರನ್ನು ವೇಶ್ಯೆ ವೃತ್ತಿಗೆ ಬಿಡಬೇಕೆಂದು ರಾಘವೇಂದ್ರನ ತಾಯಿ ತೀರ್ಮಾನಿಸಿದ್ದರು. ಶಿವರಾಮ ಕಾರಂತರು ರಾಘವೇಂದ್ರನ ಜೊತೆಯಲ್ಲಿ ಅವರ ಮನೆಗೆ ಹೋಗಿ ರಾಘವೇಂದ್ರನ ತಾಯಿಗೆ ನಿಮ್ಮ ಮಕ್ಕಳಿಗೆ ವೇಶ್ಯೆ ವೃತ್ತಿಗೆ ಬಿಡಬೇಡಿ ಎಂದು ಹೇಳುತ್ತಾರೆ. ವೇಶ್ಯೆ ವೃತ್ತಿಗೆ ಬಿಟ್ಟವರನ್ನು ಹಾದಿ ಬಿಟ್ಟವರಿಗೆ ಬಳಸುವ ಪದ ‘ಬಿಡು

ಸೂಳೆ'ಯರೆಂದು ಕರೆಯುತ್ತಾರೆ. ಆಗಾಗಿ ಕಾರಂತರು ರಾಘವೇಂದ್ರನ ತಾಯಿಗೆ ನಿಮ್ಮ ಹೆಣ್ಣುಮಕ್ಕಳಿಗೆ ವೇಶ್ಯಾವೃತ್ತಿಗೆ ಕಳಿಸಬೇಡಿ, ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಿಸುತ್ತೇನೆ ಎಂದು ಹೇಳುತ್ತಾರೆ. ಕಾರಂತರು ವೇಶ್ಯೆ ಬದುಕನ್ನು ವಿರೋಧಿಸಿ ಸಮಾಜದಲ್ಲಿ ಬದಲಾವಣೆ ತರುವುದನ್ನು ನಾವು ಇಲ್ಲಿ ಕಾಣಬಹುದಾಗಿದೆ.

ಶಿವರಾಮ ಕಾರಂತರು ಹುಡುಗನನ್ನು ನೋಡಲು ಮುಂದಾಗುತ್ತಾರೆ. ಕಾರಂತರು ವೇಶ್ಯೆಗೆ ಜನಿಸಿದ ಹುಡುಗಿಗೆ ಮದುವೆ ಮಾಡುವುದು ಸುಲಭದ ಕೆಲಸ ಅಂದುಕೊಂಡಿದ್ದರು. ಹುಡುಗನ ಹುಡುಕಾಟದಲ್ಲಿ ತೊಡಗಿದಾಗಲೇ ಕಾರಂತರಿಗೆ ತಿಳಿಯಿತು ಈ ಕೆಲಸ ಎಷ್ಟು ಕಷ್ಟವೆಂದು. ಜಾತಿ ಜಾತಿಗಳ ಮಧ್ಯೆ ಮದುವೆಗಳು ನಡೆಯುತ್ತಿದ್ದವು. ಅಂತರ್ಜಾತಿ ವಿವಾಹಕ್ಕೆ ಯಾರು ಒಪ್ಪಲಿಲ್ಲ. ಪ್ರಸುತ ದಿನಮಾನಗಳಲ್ಲಿ ಅಂತರ ಜಾತಿ ವಿವಾಹಕ್ಕೆ ಒಪ್ಪಿಗೆ ನೀಡುವುದಿಲ್ಲ. ರಾಘವೇಂದ್ರ ಜಾತಿಯಲ್ಲಿಯೂ ರಾಘವೇಂದ್ರನ ತಂಗಿಯರನ್ನು ಮದುವೆಯಾಗಲು ಯಾರು ಮುಂದೆ ಬರಲಿಲ್ಲ. ಕೊಟ್ಟ ಮಾತು ನೆರೆವೆರಿಸಲು ಸಾಧ್ಯವೆ? ಎಂಬ ಪ್ರಶ್ನೆ ಕಾರಂತರಿಗೆ ಕಾಡುತ್ತಿತ್ತು. ಈ ವಿಷಯದ ಕುರಿತು ಕಾರಂತರು ಗಾಂಧೀಜಿಗೆ ಒಂದು ಪತ್ರವನ್ನು ಬರೆದರು. ಗಾಂಧೀಜಿ “ಅಂಥ ಹುಡುಗಿಯರು ಯಾವಜೀವ ಬ್ರಹ್ಮಚರ್ಯೆ”¹ ನಡೆಸಲಿ ಎಂದು ಉತ್ತರಿಸಿದ್ದರು. ಕಾರಂತರಿಗೆ ಗಾಂಧೀಜಿ ಉತ್ತರದಿಂದ ಕಣ್ಣೀರು ಬಂತು ಮನುಷ್ಯ ಸ್ವಭಾವದ ಪರಿಚಯ ಗಾಂಧೀಜಿಗೆ ಇಲ್ಲ, ತಾವು ಮಾಡಿದ್ದು ಎಲ್ಲರಿಂದಲೂ ಸಾಧ್ಯ ಆಗುತ್ತದೆ ಎಂದು ತಿಳಿದುಕೊಂಡಿದ್ದಾರೆ ಎನಿಸಿತ್ತು. ವೇಶ್ಯೆಗೆ ಜನಿಸಿದ ಹೆಣ್ಣುಮಕ್ಕಳಿಗೂ ತನ್ನ ಇಷ್ಟದಂತೆ ಸಮಾಜದಲ್ಲಿ ಒಬ್ಬನೆ ಗಂಡನನ್ನು ಪಡೆದು ಅವನೊಂದಿಗೆ ಬದುಕುವ ಆಸೆಆಕ್ಷಾಂಶಗಳನ್ನು ಹೊಂದಿರುತ್ತಾರೆ. ವೇಶ್ಯೆಗೆ ಜನಿಸಿದ ಹುಡುಗಿಯರಿಗೆ ಮದುವೆ ಮಾಡಲು ನಿರ್ಧರಿಸಿದ ಕಾರಂತರು ಕೊಟ್ಟ ಮಾತನ್ನು ನೆರೆವೆರಿಸಲು ಹುಡುಗ ಸಿಗದಿದ್ದರೆ ಕಾರಂತರು ಬ್ರಹ್ಮಚರ್ಯವನ್ನು ಬಿಟ್ಟು ರಾಘವೇಂದ್ರನ ಸಹೋದರಿಯರಲ್ಲಿ ಒಬ್ಬರನ್ನು ಕಾರಂತರು ವಿವಾಹ ಆಗಬೇಕೆಂದುಕೊಂಡಿದ್ದರು.

ಉತ್ತರ ಕನ್ನಡದ ಕಾರಂತರ ಸ್ನೇಹಿತ ತನ್ನ ಅಣ್ಣಂದಿರಿಗೆ ಕನ್ಯೆ ಹುಡುಕುತ್ತಾ ಶಿವರಾಮ ಕಾರಂತರ ಬಳಿಗೆ ಬಂದ. ಶಿವರಾಮ ಕಾರಂತರಿಗೆ ಮತ್ತು ಕಾರಂತರ ಸ್ನೇಹಿತನ ಅಣ್ಣಂದಿರಿಗೆ ಹೊನ್ನಾವರ ಮತ್ತು ಮುಂಬಯಿಯಲ್ಲಿ ಪರಿಚಯವಾಯಿತು. ಇಬ್ಬರು ನೌಕರಿಯಲ್ಲಿ ಇದ್ದರು. ಅವರ ಹಿರಿಯ ಅಣ್ಣ ಸ್ವಂತಿಕೆ ಜೀವನ ನಡೆಸುತ್ತಿದ್ದ. ೩-೪ ತಾಸುಗಳ ಪೂಜೆ ಮಾಡುತ್ತಿದ್ದ, ವ್ಯಾಪಾರ ಉದ್ಯೋಗದಲ್ಲಿ ತೊಡಗಿದ್ದನು. ಅಣ್ಣನಿಗೆ ಕನ್ಯೆ ನೋಡುತ್ತಿದ್ದ ಕಾರಂತರ ಸ್ನೇಹಿತನನ್ನು ಕರೆದುಕೊಂಡು ಬಂದು ರಾಘವೇಂದ್ರನ ತಂಗಿಯನ್ನು ತೋರಿಸಿದರು. ಕಾರಂತರ ಸ್ನೇಹಿತನ ಅಣ್ಣಂದಿರಿಗೂ ರಾಘವೇಂದ್ರನ ತಂಗಿಯರ ಜೊತೆ ವಿವಾಹ ನಿಶ್ಚಯವಾಯಿತು. ಕಾರಂತರೇ ಮುಂದೇ ನಿಂತು ವಿವಾಹ ಮಾಡಿಸಿದರು. ರಾಘವೇಂದ್ರನ ತಂಗಿಯರು ಹೊನ್ನಾವರ ಮತ್ತು ಮುಂಬೈಯಲ್ಲಿ ಅವರ ಅವರ ಗಂಡನ ಜೊತೆಯಲ್ಲಿ ಸುಖವಾಗಿ ಜೀವನ ನಡೆಸುತ್ತಿದ್ದರು. ಕಾರಂತರು ಮುಂಬೈಗೆ ಹೋದಾಗ ರಾಘವೇಂದ್ರನ ತಂಗಿ ಮನೆಗೆ ಹೋಗಿ ವಾಸವಿದ್ದು ಅವರ ಸಂಸಾರ ಜೀವನವನ್ನು ನೋಡಿ ಸಂತೋಷಪಟ್ಟರು. ತಾವು ಮಾಡಿದ ಈ ಸಮಾಜ ಸೇವೆಯಿಂದ

ಒಳಿತು ಆಯಿತು ಎಂದು ತೃಪ್ತಿ ಪಟ್ಟರು. ಕಾರಂತರ ಸ್ನೇಹಿತನಿಗೆ ವೇಶ್ಯೆಗೆ ಜನಿಸಿದ ಹುಡುಗಿಯನ್ನು ನೋಡಿ ಕಾರಂತರು ವಿವಾಹ ಮಾಡಿಸಿದರು.

ಬರಕೂರಿನಲ್ಲಿ ಕಿಶೋರಿಯಿದ್ದಳು. ಕಿಶೋರಿಯನ್ನು ವೇಶ್ಯೆವೃತ್ತಿಗೆ ಕಳುಹಿಸುತ್ತಿದ್ದರು. ಕಾರಂತರು ಬಂದು ಕಿಶೋರಿ ತಾಯಿಗೆ ಕಿಶೋರಿಯನ ವೇಶ್ಯೆವೃತ್ತಿಗೆ ಕಳಸಬೇಡಿ, ಕಿಶೋರಿಗೆ ಉತ್ತಮ ಗಂಡನ್ನು ನೋಡಿ ಮದುವೆ ಮಾಡಿ ಎಂದು ಹೇಳಿದರು. ಕಿಶೋರಿ ತಾಯಿ ಕಾರಂತರ ಮಾತನ್ನು ಲೆಕ್ಕಿಸದೆ, ನನಗೆ ಇರುವುದು ಕಿಶೋರಿ ಒಬ್ಬಳೇ ಮಗಳು ಕಿಶೋರಿಯನ್ನು ಮದುವೆ ಮಾಡಿಕೊಟ್ಟರೆ ನನ್ನ ನೋಡಿಕೊಳ್ಳುವವರು ಯಾರು ಎಂದು ಪ್ರತಿ ಉತ್ತರ ನೀಡುವುದರ ಮೂಲಕ ಕಾರಂತರ ಮಾತನ್ನು ಧಿಕ್ಕರಿಸಿ ಶ್ರೀಮಂತರಿಗೆ ಕಿಶೋರಿಯನ್ನು ಒಪ್ಪಿಸಿದಳು. ಶ್ರೀಮಂತನ ಪ್ರೇರಣೆಯಿಂದ ಕಿಶೋರಿ ತಾಯಿಯಿಂದಲೇ ಬೇರ್ಪಟ್ಟಳು.

ಶಿವರಾಮ ಕಾರಂತರು ವೇಶ್ಯೆಯರಿಗೆ ಜನಿಸಿದ ಮಕ್ಕಳಿಗೆ ಇತರೆ ಕುಲದವರೊಂದಿಗೆ ವಿವಾಹ ಮಾಡಿಸುತ್ತಿರುವುದರಿಂದ ಕಾರಂತರ ಸ್ನೇಹ ಬಳಗದವರು ಕಾರಂತರಿಗೆ ಅಪಕೀರ್ತಿ ಮತ್ತು ಅವಮಾನವನ್ನು ಮಾಡುತ್ತಿದ್ದು, ಕಾರಂತರನ್ನು ದಲ್ಲಾಳಿ ಎಂದು ಕರೆಯುತ್ತಿದ್ದರು. ಶಿವರಾಮ ಕಾರಂತರ ಸ್ನೇಹಿತ ಡಾಕ್ಟರ್‌ರಿದ್ದರು. ಡಾಕ್ಟರಿಗೆ ವೇಶ್ಯೆಯೊಂದಿಗೆ ಪ್ರೇಮಾಂಕುರ ಬೆಸೆದು ಮಗು ಜನಿಸಿತ್ತು. ಶಿವರಾಮ ಕಾರಂತರು ಡಾಕ್ಟರಿಗೆ ಪತ್ರ ಬರೆದರು. ನೀವು ಬಲ್ಲವರು, ನಿಮ್ಮ ತಪ್ಪು ಏನೇ ಇರಲಿ, ನಿಮ್ಮ ಪ್ರೇಮದ ಸಂಕೇತವಾಗಿ ಜನಿಸಿದ ಮಕ್ಕಳನ್ನು ಬೀದಿಯ ವ್ಯವಸಾಯಕ್ಕೆ (ವೇಶ್ಯೆವೃತ್ತಿ) ಇಳಿಸುತ್ತೀರಾ? ಎಂದು ಪತ್ರದ ಮೂಲಕ ಪ್ರಶ್ನಿಸಿದರು, ಕಾರಂತರ ಪ್ರಶ್ನೆಗೆ ಡಾಕ್ಟರ್ ಪ್ರತಿಕ್ರಿಯೆ ಈ ಕೆಳಗಿನಂತೆ ಇದ್ದು, ಉತ್ತಮ ಗುಣವುಳ್ಳ ಮತ್ತು ಮರ್ಯಾದೆಯಿಂದ ಬದುಕಬಲ್ಲ ಹುಡುಗನಿದ್ದರೆ ನೋಡಿ ಎಂದು ತಿಳಿಸಿದರು. ಕಾರಂತರು ತನ್ನ ಸ್ನೇಹಿತ ಡಾಕ್ಟರ್ ಮಕ್ಕಳಿಗೆ ಉತ್ತಮ ಸಂಬಂಧವನ್ನು ನೋಡಿ ವಿವಾಹ ಮಾಡಿಸಿದರು ಎಂಬುದನ್ನು ಕಾರಂತರು ತಮ್ಮ ಆತ್ಮಕತೆಯಲ್ಲಿ ಹೇಳಿದ್ದಾರೆ.

ವೇಶ್ಯೆ ಊರ ಗೌಡ ಅಥವಾ ಊರ ಶ್ರೀಮಂತ ವ್ಯಕ್ತಿ ಒಬ್ಬನಿಗೆ ಮಾತ್ರ ಸೀಮಿತವಾಗಿದ್ದರು ಸಮಾಜದಲ್ಲಿ ಅವಳಿಗೆ 'ಸೂಳೆ' ಎಂಬ ಪದವನ್ನು ಬಳಸುತ್ತಿದ್ದರು. ವೇಶ್ಯೆ ಜೀವನ ಹೊಲಸಿನಲ್ಲಿ ಸೊಗಸನ್ನು ಕಂಡವರು ಕಾರಂತರು. ರಾಘವೇಂದ್ರನ ತಂದೆಗೆ ಮಧಕರಿ ಬೇನೆ ಬಂದಿತ್ತು. ರಾಘವೇಂದ್ರನ ತಾಯಿಯೇ ಅವನನ್ನು ಉಪಚರಿಸುತ್ತಿದ್ದಳು. ಶಿವರಾಮ ಕಾರಂತರು ರಾಘವೇಂದ್ರನ ತಂದೆಯನ್ನು ನೋಡಿದಾಗ ಬೆರಳೊಂದೂ ಉಳಿದಿರಲಿಲ್ಲ. ಸಾಯುವತನಕವೂ ರಾಘವೇಂದ್ರನ ತಾಯಿ ನಿತ್ಯವೂ ರಾಘವೇಂದ್ರನ ತಂದೆಯ ಕೊಳೆತ ಕೈಯನ್ನು ತೊಳೆದು ಬಟ್ಟೆ ಸುತ್ತಿ ಆರೈಕೆ ಮಾಡುತ್ತಿದ್ದಳು. ಸಾಯುವ ತನಕವೂ ಹೀಗೆಯೇ ಆಕ್ರಮಿಯಿಂದ ಕಂಡರು. ವೇಶ್ಯೆಯೂ ತೋರಿಸಿದಂಥ ಭಕ್ತಿ ಪ್ರೀತಿ ಕಾರಂತರು ಕಣ್ಣಾರೆ ಕಂಡಿದ್ದನ್ನು ಆತ್ಮಕತೆಯಲ್ಲಿ ಹೇಳಿದ್ದಾರೆ. "ಕಾಮವೊಂದೇ ಜೀವನದ ಸೂತ್ರವಲ್ಲ. ಕಾಮವು ಪಶು ಸಹಜವಾದದ್ದಾದರೂ ಅದು ಪ್ರೇಮಕ್ಕೂ ಸಹಜವಾದ ದಾರಿ. ಅವು ಅನನ್ಯ ಶಕ್ತಿಗಳು. ಎಲ್ಲಿ ಸಹಜವಾದ ಪ್ರೇಮವಿದೆಯೋ ಅದೇ ನಿಜವಾದ ದಾಂಪತ್ಯಕ್ಕೆ ಎಡೆಮಾಡಿ ಕೊಡುತ್ತದೆ. ಅದು ಇಲ್ಲದಿದ್ದಲ್ಲಿ ದಾಂಪತ್ಯವು ವೇಶ್ಯಾವೃತ್ತಿಯೆನಿಸಬಹುದು".⁵ ಸತಿಗಿಂತ ಹೆಚ್ಚು ಪಾತ್ರವಹಿಸುವ ವೇಶ್ಯೆಮಹಿಳೆಯರಿಗೂ ಸಮಾಜದಲ್ಲಿ ತಮ್ಮದೇ ಆದ ಉತ್ತಮ ಮರ್ಯಾದೆ ಸ್ಥಾನಮಾನ ಸಿಗಬೇಕು ಎನ್ನುವುದು ಕಾರಂತರ ನಿಲುವುವಾಗಿತ್ತು.

ಸಮಾರೋಪ

ಶಿವರಾಮ ಕಾರಂತರು ಹುಚ್ಚು ಮನಸ್ಸಿನ ಹತ್ತು ಮುಖಗಳು ತಮ್ಮ ಆತ್ಮಕಥೆಯಲ್ಲಿ ವೇಶ್ಯೆಯ ಬದುಕನ್ನು ನಿರೂಪಿಸಿದ್ದಾರೆ. ವೇಶ್ಯೆಯು ಸಮಾಜದಲ್ಲಿ ಗೌರವದಿಂದ ಬದುಕಲು, ಒಳ್ಳೆಯ ಜೀವನ ನಡೆಸಬೇಕೆಂದು ಕಾರಂತರು ವೇಶ್ಯೆಯ ಮನೆ ಮನೆಗೂ ಹೋಗಿ ತಿಳಿಹೇಳಿ ಅವರಿಗೆ ಜೀವನವನ್ನು ಕಲ್ಪಿಸಿಕೊಟ್ಟರು. ವೇಶ್ಯೆಯ ನಿಜವಾದ ಜೀವನ ಮತ್ತು ವೇಶ್ಯೆಯನ್ನು ಸಮಾಜ ನೋಡುವ ದೃಷ್ಟಿಕೋನವನ್ನು ತಮ್ಮ ಆತ್ಮಕಥೆಯಲ್ಲಿ ಚಿತ್ರಿಸಿದ್ದಾರೆ.

ಕೊನೆ ಟಿಪ್ಪಣಿ

೧. ಶಿವರಾಮ ಕಾರಂತ : ಹುಚ್ಚು ಮನಸ್ಸಿನ ಹತ್ತು ಮುಖಗಳು ಪುಟ ೬೪.
೨. ಅದೇ., ಪುಟ ೬೫.
೩. ಅದೇ., ಪುಟ ೬೭.

ಆಧಾರ ಗ್ರಂಥಗಳು

- ಶಿವರಾಮ ಕಾರಂತ. (೨೦೨೪). ಹುಚ್ಚು ಮನಸ್ಸಿನ ಹತ್ತು ಮುಖಗಳು-ಅಳಿದುಳಿದ ನೆನಪುಗಳೊಂದಿಗೆ. (ಇಪ್ಪತ್ತೈದನೇ ಮುದ್ರಣ). ಸಪ್ನ ಬುಕ್ ಹೌಸ್.
- ಶಿವರಾಮ ಕಾರಂತರ. ಸ್ಮೃತಿ ಪಟಲದಿಂದ ಸಂಪುಟ-೧. ಐಬಿಎಚ್ ಪ್ರಕಾಶನ.
- ಶಿವರಾಮ ಕಾರಂತರ. ಸ್ಮೃತಿ ಪಟಲದಿಂದ ಸಂಪುಟ-೨. ಐಬಿಎಚ್ ಪ್ರಕಾಶನ.
- ಶಿವರಾಮ ಕಾರಂತರ. ಸ್ಮೃತಿ ಪಟಲದಿಂದ ಸಂಪುಟ-೩. ಐಬಿಎಚ್ ಪ್ರಕಾಶನ.